



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಶನಿವಾರ, ಜೂನ್ ೧೮, ೨೦೨೨ (ಜ್ಯೇಷ್ಠ ಮಾಸ ೨೮, ಶಕ ವರ್ಷ ೧೯೪೪) Belagavi, Saturday, June 18, 2022 (Jyesta masa 28, Shaka Varsha 1944)	ನಂ. ೧೫ No. 15
---------------------------	--	------------------



ಕರ್ನಾಟಕ ಸರ್ಕಾರ  
(ಕಂದಾಯ ಇಲಾಖೆ)

ಜಿಲ್ಲಾಧಿಕಾರಿಗಳ ಕಾರ್ಯಾಲಯ, ವಿಜಯಪುರ

Office of the Deputy Commissioner, Vijayapura District Vijayapura 586101 (Karnataka)  
ದರ್ಬಾರ್ ಹಾಲ್, ವಿಜಯಪುರ 586101  
Fax: 08352 - 251289, 256666  
ಕ್ರ.ಸಂ.ಕವಿ/ಚುನಾವಣೆ/ಸಿಆರ್-5/2022-23  
ಫೋನ್: 08352 - 251289, 250479,  
E-Mail: deo.bijapur@gmail.com  
ದಿನಾಂಕ: 18 -06-2022

## ಕರಡು ಅಧಿಸೂಚನೆ

ಮಾನ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ:RD 06 LRD 2019 ದಿನಾಂಕ: 31-12-2020 ರಡಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗಣಿ ಆರ್.ಸಿ. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಗಾನಗರ ಮತ್ತು ಸುಳಖೋಡ ಗ್ರಾಮಗಳನ್ನು ಕೊಲ್ಲಾರ ತಾಲ್ಲೂಕಿಗೆ ಸೇರಿಸಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಕೊಲ್ಲಾರ ತಾಲ್ಲೂಕಿಗೆ ಸೇರ್ಪಡೆಗೊಂಡಿರುವ ಬಾಗಾನಗರ ಮತ್ತು ಸುಳಖೋಡ ಗ್ರಾಮಗಳನ್ನು ಕೊಲ್ಲಾರ ತಾಲ್ಲೂಕಿನ ಹತ್ತಿರದ ಗ್ರಾಮ ಪಂಚಾಯತಿಗಳಿಗೆ ಸೇರ್ಪಡೆ ಮಾಡಿ ಮರು ವಿಂಗಡಣೆ ಮಾಡಲು ಮಾನ್ಯ ಸರ್ಕಾರದ ಪತ್ರ ಸಂಖ್ಯೆ: ಗ್ರಾಅಪ 194 ಜಿಪಿಎಸ್ 2021 ದಿನಾಂಕ: 11-05-2022ರ ನಿರ್ದೇಶನದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ, 1993ರ 4ನೇ ಪ್ರಕರಣದ (1) ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ, ಭಾ.ಆ.ಸೇ., ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಆದ ನಾನು ಕೊಲ್ಲಾರ ತಾಲ್ಲೂಕಿನ ಈ ಕೆಳಗಿನ ಗ್ರಾಮ ಪಂಚಾಯತಿಗಳನ್ನು ಮರುವಿಂಗಡಿಸಿ ಈ ಕೆಳಕಂಡ ಕೋಷ್ಟಕದ 3ನೇ ಅಂಕದಲ್ಲಿ ನಿರ್ದಿಷ್ಟಪಡಿಸಿರುವ ಗ್ರಾಮಗಳನ್ನು 2ನೇ ಅಂಕದ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕೋಷ್ಟಕ

ತಾಲ್ಲೂಕು:ಕೊಲ್ಲಾರ

ಕ್ರ. ಸಂ	ಗ್ರಾಮ ಪಂಚಾಯತಿಯ ಹೆಸರು ಮತ್ತು ಕೇಂದ್ರ ಸ್ಥಾನ	ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು
1	2	3
1	ಅರಷಣಗಿ	ಅರಷಣಗಿ ಕವಲಗಿ ತಡಲಗಿ ಸುಳಖೋಡ
2	ಸಿಧ್ಧನಾಥ ಆರ್.ಸಿ.	ಸಿಧ್ಧನಾಥ ಆರ್.ಸಿ. ಹಳೇರೋಳ್ಳಿ ಬಾಗಾನಗರ

ಈ ಕರಡು ಅಧಿಸೂಚನೆಯಿಂದ ಭಾಧಿತರಾಗಬಹುದಾದಂತಹ ವ್ಯಕ್ತಿಗಳು ಅಥವಾ ಗ್ರಾಮ ಪಂಚಾಯತಿಗಳು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ದಿನಾಂಕ: 02-07-2022 ರೊಳಗಾಗಿ ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ಜಿಲ್ಲಾಧಿಕಾರಿಗಳ ಕಛೇರಿ ವಿಜಯಪುರ ರವರಿಗೆ ಸಲ್ಲಿಸಬಹುದೆಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಿದೆ.

(ಡಾ.ವಿಜಯಮಹಾಂತೇಶ ಬಿ ದಾನಮ್ಮನವರ) ಭಾ.ಆ.ಸೇ.,

ಜಿಲ್ಲಾಧಿಕಾರಿಗಳು

ವಿಜಯಪುರ ಜಿಲ್ಲೆ, ವಿಜಯಪುರ